

ಸಾಕ್ಷಿಯನ್ನು ಪುನಃ ಕರೆಯಿಸಿ ದಿ.31.07.2026 ರಂದು ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು: ಆರೋಪಿ ಪರ ಶ್ರೀ.ಎಂ.ಎಸ್ ವಕೀಲರಿಂದ:-

1. ಈ ಪ್ರಕರಣವನ್ನು ಏತಕ್ಕಾಗಿ ಹಾಕಿರುತ್ತೇನೆಂದು ನನಗೆ ಮಾಹಿತಿ ಇರುತ್ತದೆ. ನಾನು ದಿನಸಿ ಅಂಗಡಿ ಬೋಗಾದಿಯಲ್ಲಿ ನೆಡೆಸುತ್ತೇನೆ. ನಾನು ಸ್ವಂತ ಮನೆಯಲ್ಲಿ ಅಂಗಡಿ ಇಟ್ಟು ಕೊಂಡು ನೆಡೆಸುತ್ತಿದ್ದೇನೆ. ನನ್ನ ಮನೆಯಲ್ಲಿ ನನ್ನ ತಂದೆ, ನನ್ನ ಪತ್ನಿ ಹಾಗೂ ನನ್ನ ಮಗ ಇರುತ್ತಾರೆ. ಅಂಗಡಿ ವ್ಯಾಪಾರವನ್ನು ಹೊರತುಪಡಿಸಿ ನಾನು ಬೇರೆ ಕೆಲಸ ಮಾಡುವುದಿಲ್ಲ. ನನ್ನ ಪತ್ನಿ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ discharge ವಿಭಾಗದ cash counter ನಲ್ಲಿ ಕೆಲಸ ಮಾಡುತ್ತಾರೆ. ಆರೋಪಿ ನನ್ನ ಮನೆಯ ಪಕ್ಕದಲ್ಲಿ ಇದ್ದರು. ಆರೋಪಿ 2015ರಲ್ಲಿ ನನಗೆ ಪರಿಚಯ ಆಗಿರುತ್ತಾರೆ. ನಾನೇ ಅವರಿಗೆ ನಂತರ ಬಾಡಿಗೆ ಮನೆಯನ್ನು ಕೊಡಿಸಿರುತ್ತೇನೆ. 2017-18ರಲ್ಲಿ ಅವರು ಬಾಡಿಗೆ ಮನೆಯನ್ನು ಖಾಲಿ ಮಾಡಿರುತ್ತಾರೆ. ಆರೋಪಿ ಹಳ್ಳಿ ಬೋಗಾದಿಯಲ್ಲಿ ಮನೆ ಮಾಡಿರುತ್ತಾರೆ ಎಂದು ನನಗೆ ಗೊತ್ತಾಗಿರುತ್ತದೆ. 2018ರ ನಂತರ ಆರೋಪಿ ನನಗೆ ಸಿಕ್ಕಿರುವುದಿಲ್ಲ. ನಾನು ಲೇವಾದೇವಿ ವ್ಯವಹಾರ ಮಾಡುವುದಿಲ್ಲ. ನಾನು ಎಂ.ಪಿ ನಾಗೇಂದ್ರ ಕುಮಾರ್ ಫೈನಾನ್ಸ್ ಎಂಬ ಸಂಸ್ಥೆಯನ್ನು ನೆಡೆಸುತ್ತಿಲ್ಲ. ನಾನು ಮತ್ತು ನನ್ನ ಪತ್ನಿ ಅಕ್ಕ ಪಕ್ಕದವರ ಜೊತೆ ಲೇವಾದೇವಿ ವ್ಯವಹಾರ ಮಾಡುತ್ತೇವೆ ಎಂದರೆ ಸರಿಯಲ್ಲ. 2018ರಲ್ಲಿ ನಾನು ಆರೋಪಿಯ ಊರಿಗೆ ಹೋಗಿ ಅವರ ದೊಡ್ಡಪ್ಪ ಚಿಕ್ಕಪ್ಪ ರವರನ್ನು ಸಂಪರ್ಕಿಸಿ ನನ್ನ ಬಳಿ ಆರೋಪಿ ಸಾಲವನ್ನು ಪಡೆದಿರುತ್ತಾರೆ ಎಂದು ತಿಳಿಸಿರುತ್ತೇನೆ ಆಗ ಆರೋಪಿ ನನಗೆ ಸಂಪರ್ಕಕ್ಕೆ ಸಿಕ್ಕಿರುತ್ತಾರೆ. ಆರೋಪಿಯ ಮನೆ ಮತ್ತು ಊರನ್ನು ನಾನು ನೋಡಿರುತ್ತೇನೆ. ಆರೋಪಿ ಎ.ಸಿ ರಿಪೇರಿ ಕೆಲಸ ಮಾಡುತ್ತಾರೆ. ಆರೋಪಿಗೆ ಸಾಕಷ್ಟು ಸಂಬಳ ಇರುತ್ತದೆಯೇ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಆರೋಪಿಯ ತಂದೆ ತಾಯಿಯ ಪರಿಚಯ ನನಗೆ ಇರುತ್ತದೆ. ಆರೋಪಿಯ ಸ್ವಂತ ಮನೆ ಕಾಮಗೆರೆ ಗ್ರಾಮದಲ್ಲಿ ಇರುತ್ತದೆ. ಆರೋಪಿ ಮೈಸೂರಿನವರಾಗಿರುತ್ತಾರೆ, ಕಾಮಗೆರೆ ಗ್ರಾಮದಲ್ಲ ಎಂದರೆ ಸರಿಯಲ್ಲ. ನಾನು ನನ್ನ ದೂರಿನಲ್ಲಿ ಸುಳ್ಳು ಆರೋಪಿಯ ವಿಳಾಸವನ್ನು ಕೊಟ್ಟು ಅವರಿಗೆ ನೋಟಿಸು ತಲುಪದಂತೆ ಮಾಡಿ ಸುಳ್ಳು ದೂರನ್ನು ಸಲ್ಲಿಸಿರುತ್ತೇನೆಂದರೆ ಸರಿಯಲ್ಲ.

2. ದಿ: 11/01/2021 ರಂದು ಆರೋಪಿ ನನ್ನಿಂದ ಸಾಲವನ್ನು ಪಡೆದಿರುತ್ತಾರೆ. ಆರೋಪಿ ಎ.ಸಿ ರಿಪೇರಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸ ಬೇಕು ಮತ್ತು ಸಿ.ಸಿ.ಟಿ.ವಿ

ಕ್ಯಾಮಾರಗಳ ವ್ಯಾಪಾರ ಶುರು ಮಾಡಬೇಕೆಂದು ನನ್ನ ಬಳಿ ಸಾಲ ಪಡೆದಿದ್ದರು. ಆರೋಪಿ ಒಂದು ಕಂಪನಿಯಲ್ಲಿ ಎ.ಸಿ ರಿಪೇರಿ ಕೆಲಸ ಮಾಡುತ್ತಾರೆ ಎಂದರೆ ಸರಿ. ಆರೋಪಿ ಕಂಪನಿಯಲ್ಲಿ ಕೆಲಸ ಮಾಡುವ ಕಾರಣ ಅವರಿಗೆ ಹಣದ ಅವಶ್ಯಕತೆ ಇರಲಿಲ್ಲ ಅವರಿಗೆ ಸಾಕಷ್ಟು ಹಣ ಬರುತ್ತಿತ್ತು ಎಂದರೆ ಸರಿಯಲ್ಲ. ನಾನು ಆರೋಪಿಗೆ ರೂ.3,10,000/- ಹಣವನ್ನು ಸಾಲವಾಗಿ ಕೊಟ್ಟಿರುತ್ತೇನೆ. ದಿ: 11/01/2021 ರಂದು ಆರೋಪಿಗೆ ನಾನು ಸಾಲ ಕೊಟ್ಟಿರುತ್ತೇನೆ. ಆರೋಪಿ ಸಾಲ ಕೇಳಿದ ದಿನವೇ ನಾನು ಸಾಲ ಕೊಟ್ಟಿರುವುದಿಲ್ಲ. ಆರೋಪಿ ನನ್ನ ಬಳಿ ಆಗಾಗ ಸಾಲವನ್ನು ಕೇಳುತ್ತಲೇ ಇದ್ದರು. ದಿ: 11/01/2021 ರ ಹಿಂದೆ ಒಂದು ನಾನು ಬಾರಿ ಆರೋಪಿಯ ತಾಯಿಗೆ ಸಾಲವನ್ನು ಕೊಟ್ಟಿರುತ್ತೇನೆ. ಆರೋಪಿಗೆ ದಿ: 11/01/2021 ರ ಹಿಂದೆ ಸಾಲವನ್ನು ನಾನು ಕೊಟ್ಟಿರುವುದಿಲ್ಲ. ಆರೋಪಿ ಆಸ್ಪತ್ರೆಯ ಖರ್ಚಿಗೆ ನನ್ನ ಬಳಿ ಸಾಲವನ್ನು ಕೇಳಿರುತ್ತಾರೆ ಎಂದರೆ ಸರಿಯಲ್ಲ ಅವರ ವ್ಯಾಪಾರಕ್ಕಾಗಿ ಕೇಳಿರುತ್ತಾರೆ. ದಿ: 05/01/2018 ರಂದು ನಾನು ಆರೋಪಿಗೆ ಅವರ ಆಸ್ಪತ್ರೆಯ ವೆಚ್ಚಕ್ಕೆ ಎಂದು ನಾನು ಸಾಲವನ್ನು ಕೊಟ್ಟಿರುತ್ತೇನೆಂದರೆ ಸರಿಯಲ್ಲ, ಸದರಿ ಸಾಲಕ್ಕೆ ಶೇಕಡ 06 ರಷ್ಟು ಬಡ್ಡಿಯನ್ನು ವಿಧಿಸಿ ಪ್ರತಿ ತಿಂಗಳು ಬಡ್ಡಿಯನ್ನು ನಿರಂತರವಾಗಿ ಪಡೆದಿರುತ್ತೇನೆ ಎಂದರೆ ಸರಿಯಲ್ಲ. ನಾನು ಆರೋಪಿಗೆ ಕೊಟ್ಟ ಸಾಲವಾದ ರೂ.3,10,000/-ದ ಮೇಲೆ ಬಡ್ಡಿಯನ್ನು ವಿಧಿಸಿರುವುದಿಲ್ಲ. ನಾನೇ ನನ್ನ ದೂರಿನಲ್ಲಿ ಶೇಕಡ 02 ರಷ್ಟು ಬಡ್ಡಿ ಆರೋಪಿ ಕೊಡಬೇಕಿತ್ತು ಎಂದು ಬರೆದಿರುತ್ತೇನೆ ಎಂದರೆ ಸರಿ, ಆರೋಪಿಯೇ ಸ್ವತಃ ಬಡ್ಡಿ ಸೇರಿಸಿ ಕೊಡುತ್ತೇನೆಂದು ಹೇಳಿರುತ್ತಾರೆ. ಆರೋಪಿ ಮತ್ತು ಅವರ ತಾಯಿ ನನ್ನ ಮನೆಗೆ ಬಂದು ಸಾಲವನ್ನು ಪಡೆದಿರುತ್ತಾರೆ. ಆರೋಪಿಗೆ ನಾನು ಸಾಲವನ್ನು ನಗದು ರೂಪದಲ್ಲಿ ರೂ.500 ಮುಖಬೆಲೆಯಲ್ಲಿ ಕೊಟ್ಟಿರುತ್ತೇನೆ. ರೂ.500 ಮುಖ ಬೆಲೆಯ 8 ಬಂಡಲ್ ಗಳನ್ನು ನಾನು ಆರೋಪಿಗೆ ಕೊಟ್ಟಿರುತ್ತೇನೆ. ಆರ್.ಟಿ.ಜಿ.ಎಸ್ ಮುಖಾಂತರ ಅಥವಾ ಖಾತೆಯ ಮುಖಾಂತರ ಆರೋಪಿಗೆ ಸಾಲವನ್ನು ಕೊಡಲು ನನಗೆ ತೊಂದರೆ ಇರಲಿಲ್ಲ. ಆರೋಪಿಗೆ ಸಾಲವನ್ನು ಕೊಡುವ ಸಮಯದಲ್ಲಿ ನನ್ನ ಪತ್ನಿ ಹಾಗೂ ಆರೋಪಿಯ ತಾಯಿ ಇದ್ದರು. ನನ್ನ ಪತ್ನಿಯನ್ನು ಕರೆದುಕೊಂಡು ಬಂದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿಸಲು ತೊಂದರೆ ಇರುವುದಿಲ್ಲ. ಆರೋಪಿಗೆ ನೀವು 2021ರಲ್ಲಿ ರೂ.3,10,000/- ಹಣ ಕೊಟ್ಟು ಆ ನಂತರ ಬಡ್ಡಿಯನ್ನು ಪಡೆಯದೇ ಸುಮ್ಮನೆ ಇದ್ದಿರಾ ಎಂದು ಕೇಳಿದ್ದಕ್ಕೆ ಆರೋಪಿ ನನ್ನ ಕೈಗೆ ಸಿಕ್ಕಿರುವುದಿಲ್ಲ ಎಂದು ಸಾಕ್ಷಿ ಹೇಳುವರು. ನಾನು ಆರೋಪಿಗೆ 2021 ರಲ್ಲಿ 3,10,000/- ಕೊಟ್ಟಿರುವುದಿಲ್ಲ ನಾನು ಅವರಿಗೆ 2018ರಲ್ಲಿ ರೂ.1,41,000/-ಹಣ ಕೊಟ್ಟಿರುತ್ತೇನೆ ಎಂದರೆ ಸರಿಯಲ್ಲ. ಆರೋಪಿ ನನಗೆ ಪ್ರತಿ ತಿಂಗಳು ರೂ.9 ಸಾವಿರ ಬಡ್ಡಿ ಕೊಡುತ್ತಿದ್ದರು ಎಂದರೆ ಸರಿಯಲ್ಲ. ನಾನು ಪ್ರತಿ ಬಾರಿ ಆರೋಪಿಯಿಂದ ರೂ.9 ಸಾವಿರ ಪಡೆದಾಗ ಒಂದು

ಚೀಟಿಯನ್ನು ಬರೆದುಕೊಡುತ್ತಿದ್ದೆ ಎಂದರೆ ಸರಿಯಲ್ಲ. ನಾನೇ ರೂ.9 ಸಾವಿರ ಆರೋಪಿಯಿಂದ ಪಡೆದಿದ್ದಕ್ಕೆ ದಾಖಲೆಯನ್ನು ಸಹಿ ಮಾಡಿ ಆರೋಪಿಗೆ ಕೊಟ್ಟಿರುತ್ತೇನೆ ಎಂದರೆ ಸರಿಯಲ್ಲ. ಆರೋಪಿ ದಿ: 05/01/2018 ರಿಂದ ದಿ: 14/11/2024 ರ ವರೆಗೆ ಪ್ರತಿ ತಿಂಗಳು ರೂ.9 ಸಾವಿರ ಬಡ್ಡಿಯನ್ನು ಕೊಟ್ಟಿರುತ್ತಾರೆ ಎಂದರೆ ಸರಿಯಲ್ಲ. ಆ ರೀತಿ ಆರೋಪಿ ನನಗೆ 84 ತಿಂಗಳು ಪ್ರತಿ ತಿಂಗಳು ರೂ.9 ಸಾವಿರ ಬಡ್ಡಿ ರಂತೆ ಒಟ್ಟಾರೆಯಾಗಿ ರೂ.7,56,000/- ಕೊಟ್ಟಿರುತ್ತಾರೆ ಎಂದರೆ ಸರಿಯಲ್ಲ. ಈ ಬಗ್ಗೆ ಆರೋಪಿಯ ಬಳಿ ದಾಖಲೆ ಇರುತ್ತದೆ ಅವರು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ ಎಂದರೆ ಅವರು ಕೊಡಬಹುದು.

3. ಆರೋಪಿಗೆ ರೂ.3,10,000/-ಸಾಲ ಕೊಟ್ಟಾಗ ಅವರಿಂದ ಭದ್ರತೆಗಾಗಿ ಚೆಕ್ ಮತ್ತು ಸಾಲದ ಕರಾರು ಪತ್ರವನ್ನು ಪಡೆದಿರುತ್ತೇನೆ. ನಾನು ಆರೋಪಿಯಿಂದ 4 ಚೆಕ್ ಹಾಗೂ ಆರೋಪಿ ತಾಯಿಯಿಂದ 1 ಚೆಕ್ ಅನ್ನು ಪಡೆದಿರುತ್ತೇನೆ ಎಂದರೆ ಆರೋಪಿಯಿಂದ 3 ಚೆಕ್ ಹಾಗೂ ಆರೋಪಿ ತಾಯಿಯಿಂದ 1 ಚೆಕ್ ಅನ್ನು ಭದ್ರತೆಗಾಗಿ ಪಡೆದಿರುತ್ತೇನೆ. ಈಗಲೂ ಸಹ ಆರೋಪಿ ಹಾಗೂ ಅವರ ತಾಯಿಯ ಚೆಕ್ ಗಳು ನನ್ನ ಸುಪರ್ದಿ ಯಲ್ಲಿ ಇರುತ್ತದೆ ಎಂದರೆ ಸರಿ. ದಿ: 05/01/2021 ರಂದು ಆರೋಪಿ, ಆರೋಪಿಯ ತಾಯಿ, ಆರೋಪಿಯ ಅಕ್ಕ ರೇವತಿ ಆರೋಪಿಯ ಭಾವ ವಿಜಯ್ ಕುಮಾರ್ ಹಾಗೂ ಅವರ ಸ್ನೇಹಿತ ರವಿ ನಮ್ಮ ಮನೆಗೆ ಬಂದು ನಾನು ಕೊಟ್ಟಂತಹ ರೂ.1,41,000/-ಸಾಲಕ್ಕೆ ರೂ.1,50,000/-ಹಣವನ್ನು ಮರುಪಾವತಿ ಮಾಡಿರುತ್ತಾರೆ ಎಂದರೆ ಅವರು ಮನೆಗೆ ಬಂದಿದ್ದು ನಿಜ ಆದರೆ ಅವರು ಸಾಲವನ್ನು ಮರುಪಾವತಿ ಮಾಡಿರುವುದಿಲ್ಲ. ಯಾತಕ್ಕಾಗಿ ಅವರು ಮನೆಗೆ ಬಂದಿದ್ದರು ಎಂದು ಕೇಳಿದ್ದಕ್ಕೆ ಸಾಕ್ಷಿಯು ಹಣವನ್ನು ವಾಪಸ್ಸು ಕೊಡುತ್ತೇವೆ ದಾಖಲೆಗಳನ್ನು ಹಿಂದಿರುಗಿಸಿ ಎಂದು ಹೇಳಿರುತ್ತಾರೆ ಆದರೆ ಹಣವನ್ನು ವಾಪಸ್ಸು ಮಾಡಿರುವುದಿಲ್ಲ. ಸದರಿ ದಿನದಂದೇ ಆರೋಪಿ ಮತ್ತು ಅವರ ಕುಟುಂಬದವರು ಹಣ ವಾಪಸ್ಸು ಮಾಡಿರುತ್ತಾರೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನಾನು ಆರೋಪಿಯಿಂದ ಸಾಲವನ್ನು ವಾಪಸ್ಸು ಪಡೆದಿದ್ದರೂ ಸಹ ಅವರ ಚೆಕ್ ಗಳನ್ನು ಹಿಂದಿರುಗಿಸದೇ ಅವರನ್ನು ಸತಾಯಿಸುತ್ತಿದ್ದೇನೆ ಎಂದರೆ ಸರಿಯಲ್ಲ. ಆರೋಪಿಗೆ ಸೇರಿದ ಚೆಕ್ ಸಂಖ್ಯೆ: 363981, 363982 (ಪ್ರಕರಣದ ಚೆಕ್), 363983 ಹಾಗೂ 363984 ಚೆಕ್ ಗಳು ನನ್ನ ಬಳಿ ಇರುತ್ತದೆ ಎಂದರೆ ಸರಿ. ಆರೋಪಿಯ ತಾಯಿಗೆ ಸೇರಿದ ವಿಜಯ ಬ್ಯಾಂಕ್ ಚೆಕ್ ಸಂಖ್ಯೆ: 532751 ನನ್ನ ಬಳಿ ಇರುತ್ತದೆ ಎಂದರೆ ಸರಿ. ಈ ರೀತಿ ಆರೋಪಿ ಮತ್ತು ಅವರ ತಾಯಿಗೆ ಸೇರಿದ ಚೆಕ್ ಗಳನ್ನು ಇಟ್ಟು ಕೊಂಡು ಅವರಿಂದ ಅಕ್ರಮ ಲಾಭಗಳಿಸಲು

ಅವರನ್ನು ಹೆದರಿಸುತ್ತಿದ್ದೇನೆ ಎಂದರೆ ಸರಿಯಲ್ಲ. ಅವರಿಂದ ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಸುಳ್ಳು ಪ್ರಕರಣವನ್ನು ಸಲ್ಲಿಸಿರುತ್ತೇನೆ ಎಂದರೆ ಸರಿಯಲ್ಲ.

ಮುಂದುವರೆದ ಪಾಟೀ ಸವಾಲಿಗಾಗಿ ಕಾಲಾವಕಾಶ ಕೋರಿದ್ದು ಮುಂದುವರೆಯಿತು.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳೆಚ್ಚು ಮಾಡಲಾಯಿತು)

ಓದಿ ಹೇಳಿ ಕೇಳಿ ಸರಿ ಇದೆ

4 ನೇ ಪ್ರ. ದ. ನ್ಯಾ ದಂ. ಮೈಸೂರು